

SFIL/COSEC/BSE/0805/2025-26 Thursday, 8th May, 2025

The Department of Corporate Relations **BSE Limited** 25th Floor, P.J.Towers Dalal Street Mumbai - 400 001

Dear Sir,

Sub: Newspaper Advertisement - Regulation 47 of SEBI (Listing Obligations and Disclosure Requirements) Regulation, 2015

Ref: Scrip Code No.513418

Pursuant to Regulation 47 of the SEBI (Listing Obligations and Disclosure Requirements) Regulations, 2015, please find enclosed Audited Standalone Financial Results for the quarter and year ended 31st March, 2025, published today (May 8, 2025) in the newspapers viz.- Business Standard and Kannada Prabha (Kannada newspaper).

Kindly take the same on your records.

Thank you,

Yours truly, For Smiths & Founders (India) Limited

(Roopashree B Shettigar)

Company Secretary & Compliance Officer

Encl: as above





ಜಾಹೀರಾತು

HADDL CITY CIVIL & BENGALURU (CCH-17) 124/2019
Ind others ...CLAIMANTS using Board, BengaluruRESPONDENTS

MONS TO THE TS NO.1, 2 & 3 pura Village, rban Dist.

aluru Urben Dist.
handapura Village, Jigan
aluru Urban Dist.
ent has made a reference
11 under Sec. 77(1) of
espect of Sy. No. 191/2
of Raipura Village, Jigan
glauru District before this
ount has been deposited
capport/coment.

saal of this Court the 15

By Order of the Cou City Civil Court, Bangai

ಸಾರ್ವಜನಿಕ ಪ್ರಕಟಣೆ

ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ ನಮ್ಮ ಕಕ್ಷಿದಾರರು ಕೆಳಕಂಡ ಷೆಡ್ಕೂಲ್ ಸ್ಪತ್ತನ್ನು ಅದರ ಮಾಲೀಕರುಗಳಾದ ಶ್ರೀ ಬಂಗಾರಣ್ಣಾಮಿ ಮತ್ತು ಅವರ ಮಗ ಆರ್ಥ್ವಿರ್ ಬಿ. ರವರಿಂದ සිංගේසිංජුවා අසුදිර්රාෂුරේ.

ಯಾವುದೇ ವ್ಯಕ್ತಿಗಳಿಗೆ ಪಡ್ಯೂಲ್ ಸೃತ್ತಿನ ವಿಚಾರವಾಗಿ ಯಾವುದೇ ರೀತಿಯ ಹಕ್ಕು, ರೀರ್ಷಿಕೆ, ಹಿತಾಸಕ್ಕೆ ಕ್ಷೇಮ ಮತ್ತಿತರೆಗಳಿದ್ದಲ್ಲಿ, ಅವರುಗಳು ತಮ್ಮ ತಕರಾರುಗಳನ್ನು ಅಥವಾ ಕ್ಷೇಮಗಳನ್ನು ಈ ಪ್ರಕಟಣೆ ಪ್ರಕಟಗೊಂಡ 07 ದಿನಗಳ ಒಳಗಾಗಿ ತಮ್ಮನ್ನು ಬೆಂಬಲಿಸುವ ಸೂಕ್ತ ದಾಖಲಾತಿಗಳೊಂದಿಗೆ ಕೆಳಸಹಿದಾರರನ್ನು ಸಂಪರ್ಕಿಸತಕ್ಕದ್ದು, ವಿಫಲರಾದಲ್ಲಿ ನನ್ನ ಕಕ್ಷಣರರುಗಳು ಮೇಲ್ಬಂಡಂತೆ ಸಾಲ ಸೌಲಭ್ಯವನ್ನು ಪಡೆಯಲು ಮುಂದುವರೆಯುತ್ತಾರೆಂದು ತಿಳೆಯುವುದು. ತದನಂತರ ಬಂದಂತಹ ಯಾವುದೇ ತಂಟೆ ತಕರಾರುಗಳಿಗೆ ಮಾನ್ಯತೆಯಿರುವುದಿಲ್ಲ ಅಥವಾ ನಮ್ಮ ಕಕ್ಷಿದಾರರಿಗೆ ಬಾದ್ಯವಾಗುವುದಿಲ್ಲವೆಂದು ತಿಳಿಯುವುದು

ಪ್ರಡ್ಯೂಲ್ ಸ್ವತ್ತು

ದೇಗಳೂರು (ಮೆಗಳೂರು ಅಭಿವೃದ್ಧಿ ಪ್ರಾಧಿಕಾರ) ಪ್ರಸ್ತ ಬಿಡಿಎ ವ್ಯಾಪ್ತಿಯಲ್ಲಿರುವ ಜನಶುಕರಿ 6ನೇ ಹುತ್ತು 10ನೇ ಬ್ಲಾಕ್ ನಲ್ಲಿರುವ ವಸತಿ ಸ್ಥಿರಾಸ್ತ್ರಿ ಸ್ಪತ್ತು ನಮ್ಮ 1158 ಪಿಐವಿ ನು 3320101033, ಆಗತೆ ಪ್ರವರ್ತದಿಂದ ಪಶ್ರಿವಾಕ್ಗೆ 600 ಮೀಟರ್ಗಳು ಮತ್ತು ಉತ್ತಮದಿಂದ ದಕ್ಷಣಕ್ಕೆ 900 ಮೀಟರ್ಗಳು, ಒಟ್ಟು ಆಗತ 5400 ಚದು ಮೀಟರ್ಗಳು ಆಗತೆಯ, ನೆಲ ಮತ್ತು ಮೂರು ಮಹನಿಗಳನ್ನು ಒಳಗೊಂಡಿರುವ ವಸತಿ ಟ್ರಫ್ನ್ ಮನೆ/ಕಟ್ಟಡದೊಂದಿಗೆ ಒಟ್ಟು ಅಳತೆ 2100 ಚದರ ಅಡಿ ಅಳತೆಯಲ್ಲಿ, ವಿಟ್ರಪ್ಟಡ್ ಬೈಲ್ಡ್ ನೆಲಡಾಸು ಮತ್ತು ತೀಗದ ಮರದ ಕಿಟಕಿಗಳು ಮತ್ತು ಬಾಗಿಲುಗಳನ್ನು ಹೊಂದಿರುವ ಸೃತ್ತಿಗೆ ಚಿಕ್ಕಬಂದಿ

ಪೂರ್ವಕ್ಕೆ : ಸೈಟ್ ನಂ. 1159, ಉತ್ತರಕ್ಕೆ : ಸೈಟ್ ನಂ. 1173

ಪಶ್ಚಿಮಕ್ಕೆ : ಸೈಟ್ ನಂ. 1157 ದಕ್ಷಿಣಕ್ಕೆ

ಹಚ್.ಕ. ಗಿರೀಶ್, ವಕೀಲರು ಎಂ ಅಂಡ್ ಜಿ ಅನೋಸಿಯೇಟ್ಸ್

ನಂ. 73, 27ನೇ ಕ್ರಾಸ್, 11ನೇ ಮೈನ್, ಬಸಲಂಕರಿ 2ನೇ ಹಂತ, ಬೆಂಗಳೂರು-560 070. - 1080-26632343 / +91 88670 44666

ರ್ಣಗಳು, ರೈಲ್ವೆ ನಿಲ್ದಾಣಗಳು, ಜ್ವೀರ್ಗಳು ಇತ್ಯಾದಿಗಳಂತಹ ಪರಿಕಲ್ಪನೆ ಮತ್ತು ವಿನ್ಯಾಸಕ್ಕಾಗಿ ಸ್ಥಾತಿಲ್ಲಿಗಳ ನೊ

ಲೆಗಳನ್ನು ವಿಧಾಗೀಯ ರೈಲ್ವೆ 020 ಗೆ ಸಲ್ಲಿಸುವ ಮೂಲಕ 00 ಗಂಟೆಯ ನಂತರ) ರಿಂದ

ರಿಯದ ಮೊದಲು ಮುಚ್ಚಿದ

550FE36 - 580 020.

ಥವಾ ಆದಕ್ಕೂ ಮೊದಲ

Strong.

ನ್. 4 ಅನುಭವದ ವಿವರಗ ವರಣೆ, ಏನಾದರೂ ಇದ್ದಲ್ಲಿ

ಂದರ್/ಸಂಯೋಜನೆ/ಹಬ್ಬಳ್ಳ

ಪ್ಷೇ ಸ್ಟೋರ್ನಿಂದ

SWRRLY

-32-16/35 measuring alore-560046, BBMP n its present owners

claim in the Schedule such transaction may nce within Seven (7) r Client shall proce to such claim and the o claims / objections

regard to any of the r in any other manne ences and our Client

1	North	South	
	Private Property	Private Property	

Smiths & Founders (India) Limited

Particulars	Quarter ended 31,03,2025 (Audited)	Year ended 31.03.2025 (Audited)	Quarter ended 31.03.2024 (Audited)
E CONTRACTOR OF THE PROPERTY O	325.370	1321.550	312.724
Total Income from operations (net)	37.247	141.519	27.064
Net Profit/(Loss) from ordinary activities after tax Net Profit/(Loss) for the period after tax (after Extraordinary items)	37.247	104,690	
Other Comprehensive Income Net Off Income Tax	0.000	-5.475	
Emily Ohma Canital	1019.965	1019.965	1019.965
Reserves (excluding Revaluation Reserve as shown in the Ralance Sheet of previous year)	0,000	0,000	0,000
Earnings Per share (before and after extraordinary fems) : Basic Disuted	0.037	0.097	

ndia.com and Company's webs For and on behalf of the Board Suresh Shastry

Shastry an & Managing Dir

PUBLIC NOTICE

The general public are hereby informed that my client has entered into an agreement for purchase of the Immovable Property described in the Schedule hereunder from the owner SRI. L. V. SHIVAKUMAR, S/o. Late Sri. Late L. N. Vasantharadya, aged about 65 years, residing at No.192, 7th Main, 4th Cross, RPC Layout, Hampinagar, Bangalore-560104. Any person/s having any claim/rights/interest in the said property or any objections for said sale of the property, may file their objections in writing, along with supporting documents, addressed to the undersigned within 15 days from the date of publication of this Notice, failing which, it shall be construed that there are no claims of any sort over the said property and my client/s shall be advised to proceed with the purchase. advised to proceed with the purchase

SCHEDULE

ALL THAT Piece and Parcel of the Agricultural Land bearing Sy.No.168, measuring an extent of 4 Acres out of 4 Acres 26 Guntas, situated at Lakshmipura Village, Kutagal Hobli, Ramanagar Taluk, Ramangara District and bounded on the East by : Land belongs to sons of H. C. Paramashivaiah,

: Land belongs to L. V. Vijaya Kumar, West by

North by : Land belongs to L. S. Gangadharalah & L. S. Rajashekaraiah,

South by : Land belongs to L. H. Lingappa.

Sd/-, Mr. K.B. Thippe Swamy, Advocate

PUBLIC NOTICE

This is to notify the General Public that, my client Mr. D.S. Veeranjaneya, S/o Late Sankarappa @ Papanna , Aged about 53 years, Residing at Dommasandra village, Hobbi, Anekal Taluk, Bengaluru Urban District has misplaced/lost the original title depertaining to land situated at Dommasandra Village, Sarjapura Hobi, Anekal Taluk, Urban District and in this regard Police Complaint is lodged to Bengaluru Rural Polic if any person's finds or is/are in holding of the said document is/are requested to same to us at the above stated address. If any person's is/are found dealing with the documents would be dealt in accordance with Law.

LIST OF ORIGINAL TITLE DOCUMENTS MISPLACED/LOST

Land situated at Dommasandra Village, Sarjapura Hohli, Anekai Talu Bangalore Urban District

Date Nature of Document 06.07.1992 Sale deed, registered as document No.1015/1992-93, in Book No.1, Vol- 1688, at Page Nos.3 to 6, before the Sub-Registrar, Aneka, Bengaluru.

Mr.Dayanand Gowda T.N, LLB, LLM (ADVOCATE)
Having Office at No. 35, Ground Floor, Kasturba Cross Road, Off Levelle R
Bengaluru 560 001 Mob No. 9535721444, Email-bsdlawassociates@gmail



CIN: L67100MH1995PLC093797
Regd. Office: IIFL House, Sun Infotech Person No. 16V, Plot No. B-23, Thane Indus Wagle Estate, Thane - 400604
Tel: (91-22) 41035000 - Fax: (91-22) 2580
E-mail: reach@iifl.com - Website: www.ii

ಚಿನ್ನದ ಆಭರಣಗಳ ಹರಾಜಿನ ಸಾರ್ವಜನಿಕ ಪ್ರಕಟ

ನಾವು, ಐಐಎಪ್ಎಲ್ ಫೈನಾನ್ಸ್ ಲಿಮಿಟೆಡ್ ("IIFL") ಕಮ್ಮ ಸಾಲವನ್ನು ಕ್ರಮಬಡ್ಡಗೊಳಿಸಿದ ನಾವು, ಐಐಎಫ್ ಎಲ್ ಫ್ರನಾಸ್ಟ್ ಲಮಿಡಿಡ್ (HFL) ತಮ್ಮಹಾಲಾಮ್ಯಾಲ್ರಮೆ ಬಣ್ಣ ಸಾಗಿಗಳ ಇರುವ ಮೊತ್ತವನ್ನು ಪಾವತಿಸದ ಡೀಫಾಲ್ಟ್ ಮಾಡಿದ ಗ್ರಾಹಕರ ಚಿನ್ನದ ಅಭರಣಗಳ ಮಾಡುತ್ತಿದ್ದೇವೆ ಎಂದು ನಿರ್ದಿಷ್ಟವಾಗಿ ಮತ್ತು ಸಾರ್ವಜನಿಕರಿಗೆ ಈ ಮೂಲಕ ಎಲ್ಲಾ : ಸಾಲಗಾರರಿಗೆ ಸೂಚಿಸಲಾಗಿದೆ. ನೋಂದಾಯಿತ ಹರಾಜು ಸೂಚನೆಗಳು ಮತ್ತು ಪ ಜ್ಞಾಪನೆಗಳ ಮೂಲಕ ತಿಳಿಸಲಾಗಿದೆ. ಈ ಕೆಳಗಿನ ಸಾಲ ಖಾತೆಗಳಲ್ಲಿ ಆಡವು ಇರಿಸಿಕ ಆಭರಣಗಳ ಸಾರ್ವಜನಿಕ ಏಲಂ ಅನ್ನು 12.05.2025 ರಂದು ಬೆಳಗ್ಗೆ ಗಂಟೆ 10 ರಿಂದ ಈ ಆಭರಣಗಳ ಸಾರ್ವಜನಕ ಎಲಂ ಅನ್ನು 12.05.2025 ರಂದು ಬೆಳಗ್ಗೆ ಗೆಂಟೆ 10 ರಂದ ಈ ಕೇಂದ್ರಗಳಲ್ಲಿ ನಡೆಸಲಾಗುತ್ತದೆ ಬೆಂಗಳೂರು-ದೇವಿ ನಗರ - ಇಂಡಿಯಾ ಇನ್ಫೋಲೈನ್ ಫೈಪಾಕ್ #469/೩, ವರ್ಷಾ ಕಾಂಫ್ಲ್ಸ್ಟ್ 1 ಸೇಂಟ್ ಫ್ರೋರ್, ದೇವಿನಗರ ಮುಖ್ಯ ರಸ್ತೆ, ಮಾರುತಿನಗರ, ಹಿಂಡ್, ಬೆಂಗಳೂರು - 560 094 ಸ್ಥಳ ಅಥವಾ ದಿನಾಂಕದಲ್ಲಿನ ಯಾವುದೇ ಬದಲ (ಏನಾದರೂ ಇದ್ದರೆ) ಏಲಂನ ಕೇಂದ್ರದಲ್ಲಿ ದರ್ಶಿಸಲಾಗುತ್ತದೆ. ಯಾವುದೇ ಬರಾರಣ್ಯಾಗಿ ಇಲ್ಲಿ ನಮಾಡಿಸಲಾದ ದಿನಾಂಕದಂದು ಎಲಂ ನಡೆಸಲು ಸಾಧ್ಯವಾಗದಿದ್ದರೆ ಅಥವಾ ಅದೆ ಮುಗಿಯದಿದ್ದರೆ, ಅವೇ ನಿಯಮಗಳು ಮತ್ತು ಪರತ್ತುಗಳೊಂದಿಗೆ ನಂತರದ ಯಾವುದೇ ದಿನಾರಣ ಸಂಕ್ಷಣೆ ನಿರ್ಣಕ್ಷಣೆ ನಿರ್ಣಕ್ಷಣೆ ಸಂಕ್ಷಣೆ ನಿರ್ಣಕ್ಷಣೆ ನಿರ್ದಕ್ಷಣೆ ನಿರ್ಣಕ್ಷಣೆ ನಿರ್ದಕ್ಷಣೆ ನಿರ್ಣಕ್ಷಣೆ ನಿರಿಗೆ ನಿರ್ಣಕ್ಷಣೆ ನಿರ್ಣಕ್ಷಣೆ ನಿರ್ಣಕ್ಷಣೆ ನಿರ್ಣಕ್ಷಣೆ ನಿರ್ಣಕ್ಷಣೆ ನಿರ್ಣಕ್ಷಣೆ ನಿರ್ಣಕ್ಷಣೆ ನಿರಗಣಿಸಿದ ನಿರಿಗೆ ನಿರ್ಣಕ್ಷಣೆ ನಿರ್ಣಕ್ಷಣೆ ನಿರಿಗೆ ನ ಸದರಿ ಏಲಂ ಅನ್ನು ನಡೆಸುವ ಅಥವಾ ಮುಂದುವರಿಸುವ ಹಕ್ಕನ್ನು ಐಐಎಪ್ಎಲ್ ಕಾಡಿ ಗ್ರಾಹಕರು ಮರಣಹೊಂದಿದರೆ, ಹರಾಜಿಗೆ ಸಂಬಂಧಿಸಿದ ಎಲ್ಲಾ ನಾಮನಿರ್ದೇ ಶಿತ/ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಆನ್ವ ಯವಾಗುತ್ತವೆ.

GL32412566, GL32611247, GL32599369, GL32807749, GL32832999) ಹರಾಜನ್ನು "ಎಲ್ಲಿ ಇದ್ದಾರೋ ಹಾಗೆ", "ಎನು ಇದೆಯೋ ಹಾಗೆ" ಮತ್ತು "ಇರು ಆಧಾರದ ಮೇಲೆ ನಡೆಸಲಾಗುವುದು ಮತ್ತು ಐಐಎಫ್ ಎಲ್ ಗುಣಮಟ್ಟ ಕುದ್ದಕ್ಕೆ, ಸ್ಯಾರಿ ಅಥವಾ ಮೌಲ್ಯಮಾಸನಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಾಕಿನಿದ್ದ ಅಥವಾ ನೀಡುವುದಿಲ್ಲ, ಐಐಎಫ್ ಎಲ್, ತನ್ನ ಸಂಪೂರ್ಣ ವಿವೇಚನೆಯಿಂದ, ಹರಾಜು ಪಟ್ಟಿಯ ಪಾತಿಗಳನ್ನು ಮುಂದೂಡಬಹುದು ಅಥವಾ ತೆಗೆದುಹಾಕಬಹುದು, ಯಾವುದೇ ಪೂರ್ವ ಮತ್ತು ಯಾವುದೇ ಕಾರಣವನ್ನು ನೀಡದೆಯೇ ಮತ್ತು ಯಾವುದೇ ಕಾರಣವನ್ನು ನೀಡದೆಯೇ ಮತ್ತು ಯಾವುದೇ ಕಾರಣವನ್ನು ನೀಡದೆಯೇ ಮತ್ತು ಮಾವುದೇ ಕಾರಣವನ್ನು ನೀಡದೆಯೇ ಮತ್ತು ಮಾವುದೇ ಕಾರಣವನ್ನು ನೀಡದೆಯೇ ಮತ್ತು ಮಾವುದೇ ಕಾರಣವನ್ನು ನೀಡದೆಯೇ ಮತ್ತು ಮಾವುದೇ ಕಾರಣವನ್ನು ನೀಡದೆಯೇ ಮತ್ತು ಇತರ ವಿವರಗಳನ್ನು ಅಥವಾ ಎಲ್ಲಾ ಬಿಡ್ಗಳಗಳು ಅಥವಾ ಕೊಡುಗೆಗಳನ್ನು ತಿರಸ್ಪರಿಸಬಹುದು. ಡೀಫ ಸಾಲಾಣರ(ರು), ವಾಣ್ಯನ ಮಾಡಿದ ಆಭರಣಗಳು ಮತ್ತು ಇತರ ವಿವರಗಳನ್ನು ಅಭ್ಯವಿಕೇಸಲಾಗಿದೆ. ಸಾಲ ಮರುಪಾವತಿ ಮಾಡದ ಸಾಲಗಾರನಿ(ರಿ)ಗೆ ಇತ್ತೀಗೆ ಅಥ್ಯಯವಾಗುವ ಎಲಾ ಶುಲಗಳು ಸೇರಿದಂತೆ ಸಂಪೂರ್ಣ ಬಾಕಿಗಳನ್ನು ಮರುಪಾವತಿ ರ್ಯ the shivaiah, ಪ್ರದರ್ಶಿಸಲಾಗಿದೆ. ಸಾಲ ಮರುಪಾವತಿ ಮಾಡದ ಸಾಲಗಾರನಿ(ರಿ)ಗೆ ಇತ್ತೀಟಿ ಅನ್ವಯವಾಗುವ ಎಲ್ಲಾ ಶುಲ್ಪಗಳು ಸೇರಿದಂತೆ ಸಂಪೂರ್ಣ ಬಾಕಿಗಳನ್ನು ಮರುಪಾವತಿ ಖಾತೆಯನ್ನು ಮುಚ್ಚುವ ಅಥವಾ ಕ್ರಮಬದ್ಧಗೊಳಿಸುವ ಅಯ್ಯಯನ್ನು ಈ ಪ್ರಕಟಣೆಯ ನಂತರವೂ ಹೊಂದಿರುತ್ತಾರೆ. ಆದರೆ ಯಾವುದೇ ಸಂದರ್ಭದಲ್ಲಿ ಅದನ್ನು ಹಡುಕೆಕೆ ಮಾಡಬೇಕು: ಅದು ವಿಫಲವಾದರೆ, ಅಡಮಾನ ಇಟ್ಟಿರುವ ಚಿನ್ನದ ಆಭರಣಗ ಮಾಡಲಾಗುತ್ತದೆ ಮತ್ತು ಬಾಕಿಗಳನ್ನು (ಯಾವುದಾದರೂ ಇದ್ದರೆ) ಬಡ್ಡಿ ಮತ್ತು ಮರುಪಡೆಯಲಾಗುತ್ತದೆ. ಆದಾಗ್ಯೂ, ಈ ಪ್ರಕಟಣೆಯ ನಂತರ ಅಥವಾ ನಂತರ ಮತ್ತು ಮತ್ತು ಸಂಪರ್ಣಕ್ಕೆ ಮಾಡುವುದಾಗಿದೆ. ಸಮ The gains in the quarter were led by the mega Sabre deal worth \$1.5 billion to be executed over 13 years.

The company, which ended FY25 with revenues of just under \$1.5 billion, maintained its \$2 billion revenue target for FY27. Its growth in the medium term is likely to be broad-based, similar to its historical performance. The 12-month executable order book at \$1.5 billion is also

BOB Capital Markets, has come from better gross margins than expected. Some of it has come from lower-than-expected selling and general administration, and Esop costs. The company is eyeing an Ebit margin of 14 per cent in FY26.

Abhishek Kumar and Nandan Arekal of JM Financial Research say: "The management's view that FY26 exit Ebit margins can expand

(Rs.in Lakh

services to Cigniti's large according to brokerage has a "buy" with a target or fair value of \$50.000.

While Emkay Research hunchanged target price of the it has upgraded the stock to from "reduce", given stock correction, continued regrowth momentum support deal intake and pipeline, strong execution.

Smiths & Founders (India) Limited

Regd.Off. No.505, 5th Floor, Brigade Rubix, No.20, HMT Main Road, Bangalore 56001

Email:cosec@smithsandfoundersindia.com.Website: www.smithsandfoundersindia.com

| Extract of Standalone Audited Financial Results for the Quarter and Year ended March 31, 2025
| Particulars | Quarter ended 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,2025 | 31,83,202

Distated

Note: The above is an extract of the detailed format of Quarterly/Annual financial results filled with the Stock Exchange und
Regulation 33 of the SEBIIListing Obligistions and Disclosum Requirements) Regulations, 2015. The full format of it
Quarterly/Annual financial results is available on the Stock Exchange website www.bseincial.com and Company's website
www.methes.org/industrialistics.

w smithsendfoundersindia.com
for and on behalf of the Boar
oci : Bangalore
suresh Shestry
Chairman & Managing Dire
te : May 7, 2025



THE SINGARENI COLLIERIES

E-PROCUREMENT TENDS
been published for the following Services/Material

patform. For detass, piease visit https://tender.treangana.gana. NIT/Enquiry No., - Description/subject - Last date & 1 2400380R - Procurement of Fusible steel wire Ropes to SCCI. 28 0 8 39 2500022. Procurement of Instant Ash measuring Furnace for field before

E152400389K-Procurement of instant Ash measuring Furnace for field lish 17:90 kms.

E052500023-Procurement of Resin coated sand for use at Certari WWA.

NTTEnquiry No. - Descriptions' Subjects' Estimated Coele CRPICVLINGIMTN-122022-26, dt. 85.05.3025 De-aiting of Errandwisses boundary at Kothaquatem Area, Bhadhartaht Kothaquadem District, Contractions belonging to SC Community only are eligible)-Pa. 75.95.0001-1. RG-BILCYLIET-1425-36-Providing CC approach model to new BHID velibility with trains at SMS chief at RG-III Area. Condustrishma. Perdoqual Dist. Two

PR/2025/ADVT/MP/CVL/RG3/46

DIPR N

TATA CONSULTANCY SERVICES LIMITED

NOTICE

Sub: Transfer of Dividend(s) and Equity Shares of the Company to the Investor Education and Protection Fund (IEPF) Account

The provisions of Section 124(6) of the Companies Act, 2013 ("Act") read with the Investor Education and Protection Fund Authority (Accounting, Audit, Transfer and Refund) Rules, 2016 ("Rules"), amongst other matters, contain provisions for transfer of unclaimed dividend to IEPF and transfer of shares, in respect of which dividend remains unclaimed for seven consecutive years or more to IEPF Account. Companies are required to inform the shareholders at the latest available address whose shares are liable to be transferred to the IEPF Authority three months prior to the due date of transfer of shares and simultaneously publish the notice in the newspapers. This Notice is published pursuant to the provisions of the Act and Rules.

Individual communication is being sent to the registered address of the shareholders whose dividends are lying unclaimed for seven consecutive years and whose shares are liable to be transferred to IEPF.

The complete details of these shareholders are being uploaded on the Company's website www.tcs.com.

In case the dividends are not claimed by the concerned Shareholder(s) by August 9, 2025 for First Interim Dividend 2018-19, necessary steps will be initiated by the Company to transfer shares held by the concerned shareholder(s) to IEPF without further notice in the following manner:

In case the shares are held:

'Aqu

- In physical form New share certificate(s) will be issued and transferred in favour of IEPF on completion of
 necessary formalities. The original share certificate(s) which stand registered in the name of shareholder will
 be deemed cancelled and non-negotiable.
- In demat form The Company shall inform the depository by way of corporate action for transfer of shares lying in shareholder's demat account in favour of IEPF.

The shareholders may note that in the event of transfer of shares and the unclaimed dividends to IEPF, concerned shareholder(s) are entitled to claim the same from IEPF Authority by sending physical copy of requisite documents to the Company for obtaining the entitlement letter, pursuant to Circular dated July 20, 2022 issued by IEPF Authority, and there after submitting online application in the prescribed Form IEPF-5 available on the website www.mca.gov.in and access the form under MCA Services>Company e-filing>IEPF Services.

TATA

IN TH

BETWE L. KUM D/o Ch 2. KUM D/o Ch 3. KUM D/o Ch 4. MAS S/o Ch Since f Repres Srl. Ch

All resi Ananda Bangali 901967 MASTE S/o BA Aged a minor guardia Residir

Ananda Bangal Where filed a Succest Admin Proper bequel and fo on the other

All The Floor